

ಕಂದ ಹಾಲ ಕುಡಿಯೋ

- 1. Ref.:** Shri Purandara Dasara Sahitya Part – 4, Krishna Leele, edited by Shri Betageri Krishna Sharma and Shri Bengeri Huchhu Rayaru, page No. 34
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 164
- 3. Note:** Lyrics given without highlights are as per Ref. 2. The wordings given in **yellow highlights** are as per Ref. 1. The wordings in both these references are totally different.
- 4. Note:** Singer has followed lyrics as in Ref. 2.

ರಾಗ: ಕಲ್ಯಾಣಿ

ತಾಳ: ಛಾಪು

ಕಂದ ಹಾಲ ಕುಡಿಯೋ, ಎನ್ನ ಗೋ-
ವಿಂದ ಹಾಲ ಕುಡಿಯೋ || ಪ ||

ಮಂದರಧರ ಗೋವಿಂದ ಮುಕುಂದ
ಕಂದ ಹಾಲ ಕುಡಿಯೋ || ಅಪ ||

ಶೃಂಗಾರವಾದ ಗೋವಿಂದ ಚೆನ್ನ
ಪೊಂಗೊಳಲನೂದುತ ಬಂದ
ಅಂಗನೇರು ನಿನ್ನ ಚಂದ ನೋಡಿ
ಭಂಗಪಟ್ಟರು ಕಂಡ ದೇವಯ್ಯ || 1 ||

ಆಕಳ ಬಳಿಗೆ ಓಡಾಡಿ, ಹರಿ
ಶ್ರೀಕಾಂತೇರ ಒಡಗೂಡಿ
ಲೌಕಿಕ ಆಟಗಳಾಡಿ, ನಮಗೆ
ಬೇಕೆಂಬೋ ಸುಖವೀವ ಕಂಡ ದೇವಯ್ಯ || 2 ||

ಸದಮಲ ಯೋಗಿಗಳೆಲ್ಲ, ಪಾದ-
ಪದುಮವ ನಂಬಿದರೆಲ್ಲ
ಯದುಕುಲ ತಿಲಕ ಗೋಪಾಲ, ಹಯ-
ವದನ ಪುರಂದರ ವಿಠಲ || 3 ||

ರಾಗ: ಕಲ್ಯಾಣಿ ತಾಳ: ಅಟ

ಕಂದ ಹಾಲ ಕುಡಿಯೋ, ನಮ್ಮ ಗೋ-
ವಿಂದ ಹಾಲ ಕುಡಿಯೋ

ವೃಂದಾವನದೊಳು ಬಳಲಿ ಬಂದೆಯೊ ರಂಗ

ಶೃಂಗಾರವಾದ ಗೋವಿಂದ ಚೆಲುವ
ಪೊಂಗೊಳಲೂದುತ ಚೆಂದ
ಅಂಗನೆಯರ ಒಲುಮೆಯಿಂದ ನಮ್ಮ
ಮಂಗಳ ಮೂರುತಿಯ ಮೋರೆ ಬಾಡಿತಯ್ಯ

ಆಕಳೊಡನೆ ಹರಿದಾಡಿ ನಮ್ಮ
ಶ್ರೀಕಾಂತ ಗೆಳೆಯರ ಕೂಡಿ
ಲೋಕವ ಈರಡಿ ಮಾಡಿ ನಮ್ಮ
ಸಾಕುವ ಪಾದವು ಬಳಲಿದುವಯ್ಯ

ಸದಮಲ ಯೋಗಿಗಳೆಲ್ಲ ನಿನ್ನ
ಪಾದವ ಬಣ್ಣಿಸುತಿಪ್ಪರೆಲ್ಲ
ಯದುಕುಲ ಚೌಪಟಮಲ್ಲ ಹಾಲ
ಹದನು ಮೀರಿತಯ್ಯ ಪುರಂದರ ವಿಠಲ

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ತಾಯಿ ಯಶೋದೆ ಶ್ರೀ ಕೃಷ್ಣನಿಗೆ ಹಾಲನ್ನು ಕುಡಿಸುತ್ತಾ ಆತನ ಮಹಾತ್ಮೆಗಳನ್ನು ಬಣ್ಣಿಸಿದ ಮಾತುಗಳು ಈ ಹಾಡಿನಲ್ಲಿದೆ.

ಲೋಕವ ಈರಡಿ ಬಳಲಿದುವಯ್ಯ = ವಾಮನಾವತಾರ

ಸದಮಲ = ಪರಿಶುದ್ಧ, ಸತ್ಯ ಮತ್ತು ಶುದ್ಧವಾದ, ನಿರ್ಮಲ, ಪವಿತ್ರ

ಚೌಪಟ ಮಲ್ಲ = ನಾಲ್ಕು ದಿಕ್ಕಿನಲ್ಲಿಯೂ ಯುದ್ಧ ಮಾಡುವವ

ಹದನು = ರುಚಿ

Classification: Keerthane

Ankita: Purandara Vittala

Location: NA

Category: Krishna Leele

Sub-Category: Krishna, ranga, halu, yogi, vrindavana, koosu, kolalu, gopi, yashode, loka,

Pravachana: NA

Explanation: NA